

ಜ್ಯೋತಿ ಸಂಜೀವಿನಿ ಯೋಜನೆ

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಕ್ರ. ಸಂ	ಪ್ರಶ್ನೆಗಳು	ಉತ್ತರಗಳು
1.	ಈ ಯೋಜನೆಯ ಫಲಾನುಭವಿಗಳು ಯಾರು?	<p>ಸರ್ಕಾರದ ಎಲ್ಲಾ ಸರ್ಕಾರಿ ನೌಕರರು ಮತ್ತು ಸರ್ಕಾರದ ಸೇವಾ ನಿಯಮಾವಳಿಗಳ ಅಡಿಯಲ್ಲಿ ಬರುವ ಅವರ ಕುಟುಂಬದ ಅವಲಂಬಿತ ಸದಸ್ಯರು ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.</p> <p>ನಿವೃತ್ತ ನೌಕರರು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಹಾಗೂ ಪೋಲಿಸ್ ಇಲಾಖೆ ನೌಕರರಿಗಾಗಿಯೇ “ಪೋಲಿಸ್ ಆರೋಗ್ಯ ಭಾಗ್ಯ” ಎಂಬ ಪ್ರತ್ಯೇಕ ಯೋಜನೆಯಿದ್ದು, ಅವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.</p>
2.	ಈ ಯೋಜನೆಯ ಲಾಭ ಪಡೆಯಲು ರಿಜಿಸ್ಟ್ರಾರ್ ಮಾಡಿಸಬೇಕಾದ ಅಗತ್ಯವಿದೆಯೇ?	<p>ಈ ಯೋಜನೆಗೆ ಯಾವುದೇ ರಿಜಿಸ್ಟ್ರೇಷನ್ ಅವಶ್ಯಕತೆ ಇರುವುದಿಲ್ಲ.</p> <p>ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆಯ ಹೆಚ್.ಆರ್.ಎಂ.ಎಸ್. ಡಾಟಾಬೇಸ್‌ನೊಂದಿಗೆ ಸಮನ್ವಯಿತಗೊಂಡಿರುವ ಸರ್ಕಾರಿ ನೌಕರನ ಕೆಜಿಐಡಿ ಪಾಲಿಸಿ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯು ಸರ್ಕಾರಿ ನೌಕರನ ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರ ಗುರುತಿನ ಮಾನದಂಡವಾಗಿದ್ದು, ಅದನ್ನು ಸೌಲಭ್ಯ ಪಡೆಯುವ ಆಸ್ಪತ್ರೆಯ ಆರೋಗ್ಯ ಮಿತ್ರರಿಗೆ ಪರಿಶೀಲನೆಗಾಗಿ ನೀಡಬೇಕು.</p>
3.	ಈ ಯೋಜನೆಯಲ್ಲಿ ದಾಖಲಾಗಿರುವ ಆಸ್ಪತ್ರೆಗಳು ಯಾವುದು ಹಾಗೂ ಯಾವ ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ಈ ಯೋಜನೆಯು ಒಳಗೊಂಡಿರುತ್ತದೆ?	<p>ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಅಂತರ್ಜಾಲ ತಾಣವಾದ <a href="http://www.sast.gov.in/home">www.sast.gov.in/home</a> ನಲ್ಲಿ ದಾಖಲಾಗಿರುವ ಆಸ್ಪತ್ರೆಗಳ ವಿವರ ಹಾಗೂ ಬೆನಿಫಿಟ್ ಪ್ಯಾಕೇಜ್‌ಗಳ ವಿವರ ಹಾಗೂ ಇನ್ನಿತರೆ ವಿವರಗಳು ದೊರೆಯುತ್ತವೆ.</p>
4.	ಬೆನಿಫಿಟ್ ಪ್ಯಾಕೇಜ್‌ಗಳು ಯಾವ ಯಾವ ಸೇವೆಗಳನ್ನು ಒಳಗೊಂಡಿರುತ್ತದೆ?	<p>ವೈದ್ಯಕೀಕ ತಪಾಸಣೆ, ಶಸ್ತ್ರ ಚಿಕಿತ್ಸೆಗೆ ಮುಂಚಿನ ತಪಾಸಣೆ, ಶಸ್ತ್ರ ಚಿಕಿತ್ಸೆ ನಂತರದ ತಪಾಸಣೆ, ಚಿಕಿತ್ಸಾವಿಧಾನಗಳ ವೆಚ್ಚ, ವಾರ್ಡ್‌ನ ವೆಚ್ಚ, ಔಷಧಿಗಳು ಮತ್ತು ಒಂದು ವರ್ಷದವರೆಗೆ ಅನುಸರಣಾ ವೆಚ್ಚ (ಕೆಲವು ಪ್ಯಾಕೇಜ್‌ಗಳಿಗೆ) ಊಟ ಹಾಗೂ ಸಾವು ಸಂಭವಿಸಿದ ಸಂದರ್ಭದಲ್ಲಿ ಸಾರಿಗೆ ಹಾಗೂ ಅವಶ್ಯವಿರುವ ಸೇವೆಗಳನ್ನು ಒಳಗೊಂಡಿರುತ್ತದೆ.</p>

5.	ತಪಾಸಣೆ/ಪರಿಶೀಲನಾ ವೆಚ್ಚವನ್ನು ಭರಿಸಬೇಕಾಗುತ್ತದೆಯೇ?	ಮೊದಲಿಗೆ ರೋಗಿಯು ತಪಾಸಣೆ/ಪರಿಶೀಲನಾ ವೆಚ್ಚವನ್ನು ಆಸ್ಪತ್ರೆಗೆ ಪಾವತಿಸಬೇಕಾಗುತ್ತದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ನಿಯಮದಂತೆ ಆ ವೆಚ್ಚವನ್ನು ರೋಗಿಯು ಜ್ಯೋತಿ ಸಂಜೀವಿನಿ ಯೋಜನೆಗೆ ಸೇರಿದ ನಂತರ ಹಿಂತಿರುಗಿಸಲಾಗುವುದು.
6.	ವಾರ್ಡ್‌ನ ದರಗಳನ್ನು ಹೇಗೆ ನಿರ್ಧರಿಸಲಾಗುತ್ತದೆ.	ಆರಂಭಿಕ ಮೊತ್ತ (ಃಚಿಸಿಫಿ ರಿಚಿಫಿ) ಜನರಲ್ ವಾರ್ಡ್ - ರೂ. 16,000 ಅರೆ ಖಾಸಗಿ ವಾರ್ಡ್‌ಗೆ - ರೂ. 16000 - 43200 ಖಾಸಗಿ ವಾರ್ಡ್ - ರೂ. 43201
7.	ಹೆಚ್ಚಿನ ದರವನ್ನು ಹೊಂದಿರುವ ವಾರ್ಡ್‌ನ್ನು ಆಯ್ಕೆ ಮಾಡಿಕೊಳ್ಳಬಹುದೇ?	ಹೆಚ್ಚಿನ ದರವನ್ನು ಹೊಂದಿರುವ ವಾರ್ಡ್‌ನ್ನು ಆಯ್ಕೆ ಮಾಡಿಕೊಳ್ಳಬಹುದು, ಆದರೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ಧರಿಸಿರುವ ವ್ಯತ್ಯಾಸದ ಮೊತ್ತವನ್ನು ಫಲಾನುಭವಿಗಳೇ ಭರಿಸಬೇಕು.
8.	ಹೆಚ್ಚಿನ ದರದ ಸ್ಟೆಂಟ್ ಮತ್ತು ಇಂಪ್ಲಾಂಟ್‌ನ್ನು ಆಯ್ಕೆ ಮಾಡಿಕೊಳ್ಳಬಹುದೇ?	ಇಲ್ಲ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ಸಮಿತಿಯು ಸೀಮಿತ ಸ್ಟೆಂಟ್ಸ್ ಮತ್ತು ಇಂಪ್ಲಾಂಟ್‌ಗಳನ್ನು ಮಾತ್ರ ಯೋಜನೆಯು ಒಳಗೊಂಡಿರುತ್ತದೆ.
9.	ಈ ಸೇವೆಯನ್ನು ಟ್ರಸ್ಟ್‌ನಲ್ಲಿ ದಾಖಲಾಗಿಲ್ಲದ ಆಸ್ಪತ್ರೆಗಳಲ್ಲಿ ಪಡೆದರೆ, ಅದರ ವೆಚ್ಚದ ಮರುಪಾವತಿಯನ್ನು ಪಡೆಯಬಹುದೇ?	ಈ ಸೇವೆಯನ್ನು ಟ್ರಸ್ಟ್‌ನಲ್ಲಿ ದಾಖಲಾಗಿಲ್ಲದ ಆಸ್ಪತ್ರೆಗಳಲ್ಲಿ ಪಡೆದರೆ, ರೋಗಿಯು ಮಾಡಿರುವ ವೆಚ್ಚದ ಮರುಪಾವತಿಯನ್ನು ಪಡೆಯಲಾಗುವುದಿಲ್ಲ.
10.	ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ದಾಖಲಾದ ನಂತರ ಜ್ಯೋತಿ ಸಂಜೀವಿನಿ ಯೋಜನೆಗೆ ಪರಿವರ್ತಿಸಿಕೊಳ್ಳಬಹುದೇ?	ಸಂಬಂಧಪಟ್ಟ ಆಸ್ಪತ್ರೆಗೆ ಸಂಬಂಧಿಸಿದವರು, ಆಸ್ಪತ್ರೆಯಿಂದ ರೋಗಿಯು ಡಿಸ್‌ಚಾರ್ಜ್ ಆಗುವುದರೊಳಗೆ ಪ್ರೀ-ಆಧರೈಸೇಷನ್ ಅನ್ನು ಸಲ್ಲಿಸಬಹುದು.
11.	ಆಸ್ಪತ್ರೆಗಳಿಂದ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಥವಾ ಹಣ ಪಾವತಿಸುವಂತೆ ಕೇಳಿದರೆ ಯಾರನ್ನು ಸಂಪರ್ಕಿಸಬೇಕು?	ಈ ಸಂದರ್ಭದಲ್ಲಿ ಉಚಿತ ಕರೆ ಸಂಖ್ಯೆ 1800-425-8330 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಕುಂದು-ಕೊರತೆ ವಿಭಾಗದಲ್ಲಿ ಸಮಸ್ಯೆಯ ಬಗ್ಗೆ ನೋಂದಣಿ ಮಾಡಬಹುದು. ಇಲ್ಲವಾದಲ್ಲಿ ಟ್ರಸ್ಟ್‌ನ ಜಿಲ್ಲಾ ಸಂಯೋಜನಕರು ಅಥವಾ ಪ್ರಾದೇಶಿಕ ಸಮಾಲೋಚಕರನ್ನು ಸಂಪರ್ಕಿಸಬಹುದು ಅಥವಾ ಟ್ರಸ್ಟ್‌ನ ಕುಂದು-ಕೊರತೆ ವಿಭಾಗದ ಕೋ-ಆರ್ದಿನೇಟರ್‌ನ್ನು ಸಂಪರ್ಕಿಸಬಹುದು.  ಇವರನ್ನು ಸಂಪರ್ಕಿಸಲು ಅಥವಾ ಇತರೆ ಮಾಹಿತಿಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಅಂತರ್ಜಾಲ ತಾಣವಾದ <a href="http://www.sast.gov.in/home">www.sast.gov.in/home</a> ಗೆ ಭೇಟಿ ನೀಡಬಹುದು. ಅಥವಾ ಜ್ಯೋತಿ ಸಂಜೀವಿನಿ ವಿಭಾಗದ ಮೇಲ್ ವಿಳಾಸ <a href="mailto:jss.sast@gmail.com">jss.sast@gmail.com</a> ಕ್ಕೆ ಮೇಲ್ ಕಳುಹಿಸಬಹುದು.

12.	<p>ಪ್ರೀ ಆಧರೈಸೇಷನ್ ಅನುಮೋದಿತವಾಗಿದೆಯೇ ಎಂದು ತಿಳಿದುಕೊಳ್ಳಬಹುದು? ಹೇಗೆ</p>	<p>ಪ್ರೀ ಆಧರೈಸೇಷನ್ ಅನುಮೋದಿತವಾದ ಬಗ್ಗೆ ಎಸ್.ಎಂ.ಎಸ್ ಬರುತ್ತದೆ ಅಥವಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಆರೋಗ್ಯ ಮಿತ್ರರನ್ನು ಸಂಪರ್ಕಿಸಿ, ಪ್ರೀ ಆಧರೈಸೇಷನ್ ಅನುಮೋದಿತವಾಗಿದೆಯೇ ಎಂದು ತಿಳಿದುಕೊಳ್ಳಬಹುದು.</p>
-----	--	--